



ಕ್ಷಮಾದಾನ ಮತ್ತು ಕ್ಷಮೆಯಾಚನೆ

ಕ್ಷಮೆ ಯಾಚಿಸುವವರು ಅದಕ್ಕೆ ಅರ್ಹರಾಗಲೀ
ಬಿಡಲೀ, ನಾವು ಶಾಂತಿಯಿಂದ ಹಾಗೂ
ನಮ್ಮದಿಯಿಂದ ಜೀವಿಸಲು, ಪ್ರತಿಯೊಬ್ಬರೂ
ಕ್ಷಮಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಕ್ಷಮಿಸುವುದರಿಂದ ವ್ಯಕ್ತಿಯು ಹಿಂದೆ ಮಾಡಿರುವ
ತಪ್ಪನ್ನು ಸರಿಪಡಿಸಲು ಸಾಧ್ಯವಿಲ್ಲ. ಆದರೆ
ಮುಂದಾಗುವ ತಪ್ಪುಗಳನ್ನು ತಡೆಯುವ ಸಾಧ್ಯತೆಗಳಿವೆ.

★ ಲಾವಣ್ಯಗೌರಿ ವೆಂಕಟೇಶ್

ಪ್ರತಿಯೊಬ್ಬ ಮನುಷ್ಯನಲ್ಲೂ ಪ್ರೀತಿ, ದ್ವೇಷ, ಅಸಹನೆ, ಸಿಟ್ಟು,
ಅಸಮಾಧಾನ, ನೋವು, ನಲಿವು ಹೀಗೆ ಹತ್ತು ಹಲವು ಬಗೆಯ
ಭಾವನೆಗಳು ಜೀವಿತಾವಧಿಯಲ್ಲಿ ಹಲವಾರು ಬಾರಿ ನುಸುಳಿ
ಹೋಗುತ್ತಿರುತ್ತವೆ. ಯಾವುದೂ ಶಾಶ್ವತವಲ್ಲ. ಅವನ್ನು ನಮ್ಮಲ್ಲಿ ಎಷ್ಟು
ಹೊತ್ತು ಇಟ್ಟುಕೊಳ್ಳುತ್ತೇವೆ ಎನ್ನುವುದು ಅವರವರ ಭಾವಕ್ಕೆ ಬಿಟ್ಟ
ವಿಚಾರ. ಭಾವನೆಗಳು ಯಾವುದೇ ಆಗಲಿ, ಅದರ ಪರಿಣಾಮಗಳು
ಮೊದಲು ಬಾಧಿಸುವುದು ಅದರ ಮಾಲೀಕರನ್ನು! ಸಂತೋಷ, ಪ್ರೀತಿ,
ಮತ್ತು ಶಾಂತಿಯ ಭಾವನೆಗಳು ಧನಾತ್ಮಕ ಪ್ರಭಾವಳಿಯನ್ನು
ರಚಿಸುತ್ತವೆ. ಕೋಪ, ದ್ವೇಷ, ಅಸಹನೆ, ಅಸಮಾಧಾನಗಳು ಋಣಾತ್ಮಕ
ಕಾಂಚಿಯನ್ನು ಹರಡುತ್ತವೆ.